

ವಿಸ್ಮಯ್

ತುಕಾ ಪಳೆಂವ್ಕ್
ಕೊಣಾಚಿ ದೊಳೆ
ಪಸಂದ್
ಕರಿನಾಂತ್
ತಾಂಕಾಂ ಪಾಟಿಂ
ಪಳೆನಾಕಾ.
ಪೂಣ್,
ತುಕಾ ಕೊಣಾಚಿ
ದೊಳೆ
ಸೊದ್ತಾತ್‌ಗಿ
ತಾಂಕಾಂ ತುಂ
ಕೆದಿಂಕ್‌ಚ್
ವಿಸರ್‌ನಾಕಾ.

ಸವಕ್ ಮಸಜಿ ಸರ್ವಿಸ್

ಹಾಸೊನ್ ಜಿಯೆ

ಮೋಗ್ ಕೆಲ್ಯಾರ್
ಬಾಯ್ಲೆಚೊಚ್
ಮೋಗ್ ಕರ್
ಮ್ಹಳ್ಳೆಂ
ಗಾಂಧಿಜನ್,
ಪೂಣ್
ಕೊಣಾಚ್ಯಾ
ಬಾಯ್ಲೆಕ್
ಮ್ಹಣ್
ಸಾಂಗೊಂಕ್‌ನಾ.
ದೆಕುನ್ ಪಾಪ್
ಆತಾಂಚಿ ತರ್ನಾಟಿ
ಮೆಳ್‌ಲ್ಲ್ಯಾಂಚೊ
ಮೋಗ್ ಕರ್ತಾತ್.

ಸವಕ್ ಹಾಸೊ



ಜುಲಾಯ್ 2010

ಪ್ರಾಯ್‌ತಾಂ ಕುಟ್ಮಾಕ್ ಗೌರವ್

ನಾಕಾ-ನಾಕಾ ಮ್ಹಳ್ಳಾರಿ ಹಲಾನ್, ಪ್ರಾಯ್ ಭರೊನ್ ಮನಿಸ್ ಪಿಕೊನ್, ಸುಕೊನ್ ಯೆಂವ್ಚ್ಯಾ ನಿಮಾಣ್ಯಾ ಹಂತಾಕ್ ಪ್ರಾಯ್‌ತಾಂ ಮ್ಹಳ್ಳೊ ಬಿಲ್ಲೊ ಲಾಭ್ತಾ. “ಉತರ್ ಪ್ರಾಯ್ ದೆವಾಚೆಂ ಆಶೀರ್ವಾದ್” ಮ್ಹಳ್ಳೆ ಚೆರಾಲ್ ಸಮ್ಜಣಿ ಆಮ್ಚೆ ಸಮಾಜೆಂತ್ ಆಸ್‌ಲ್ಲಿ. ಪೂಣ್ ಅರ್ವಿಲ್ಯಾ ವರ್ಸಾಂನಿ ಹೆಂ ಚಿಂತಪ್ ಫಟ್ಕಿರೆಂ ಮ್ಹಳ್ಳೆ ಬರಿಂ ಜಾಲಾ. ಥೊಡ್ಯಾಂಕ್ ಉತಾರ್ ಪ್ರಾಯ್ ದುಖಾಚಿ, ಶಿರಾಪಾಚಿ ಚಾಂವ್ಕ್ ಪಾಲ್ಲ್ಯಾ.

ಮನ್ಯಾ ಕಾಳಾಚಾ ಆರಂಭಾರ್ ಲಾಂಬ್ ಆವ್ಕ್ ಆಸ್‌ಲ್ಲೆಂ. ಆದಾಂವ್ ನೊವ್ಪಿಂ ವರ್ಸಾಂ (900) ಜಿಯೆಲ್ಲೊ ಆಸ್ತಾಂ, ನೊಯೆ ಮ್ಹಣಾಸರ್ ಅಶೆಂಚ್ ಚಲೊನ್ ಆಯ್ಲೆಂ. ಉಪ್ರಾಂತ್ ದೆವಾನ್ ಮನ್ಯಾಂಚಿ ಆವ್ಡಿ 120 ವರ್ಸಾಂಕ್ ಸೀಮಿತ್ ಕೆಲಿ. ಉತರ್ ಪ್ರಾಯ್ ಮ್ಹಣಾಸರ್ ಸರ್ವಾಂ ಜಿಯೆಂವ್ಕ್ ಖುಶಿ ವ್ಹರ್ತಾತ್ ತರೀ ಕಷ್ಟಾಂತ್ ಸಾಂಪಡ್ಲೆಲಿಂ, ಕುಟ್ಮಾಚಾಂನಿ ಸಾಂಡ್ಲೆಲಿಂ, ವಾ ಪಿಡೆಂತ್ ವೊಳ್ವಳ್ಳಿಂ ಮರ್ಣಾಕ್ ಆಶೆತಾತ್. ಪೂಣ್ ಮರಣ್ ಸವಾಯೆನ್ ಮೆಳಾನಾ.

ಉತಾರ್ ಪ್ರಾಯ್ ಸರ್ವಾಂಕ್ ಫಾವೊ ಜಾಯ್ನಾ, ವೆವೆಗ್ಲ್ಯಾ ಕಾರಣಾಂನಿ ಜಾಯ್ತ್ಯಾಂಚೆಂ ಜೀವನ್ ಅರ್ಧ್ಯಾರ್ ಕಾಬಾರ್ ಜಾತಾ. ಪೂಣ್ ಹ್ಯಾ ಆಧುನಿಕ್ ಕಾಳಾರ್ ಭಲಾಯ್ಕಿ ಸಾಂಬಾಳುಂಕ್ ಜಾಯ್ತ್ಯೊ ವಾಚೊ ಆಸ್ಲೆಲ್ಯಾನ್ ಪಿಡೆಥಾವ್ನ್ ಮುಕ್ತಿ ಚೋಡ್ನ್ ಉತರ್ ಪ್ರಾಯ್ ಆಪ್ಣಾಂವ್ಕ್ ಸುಲಭ್ ಜಾಲಾಂ. ಪೂಣ್ ಹೆಂ ಪ್ರಾಯ್‌ತಾಂ ಉತಾರ್ ಪ್ರಾಯೆರ್ ಸುಕೆಂಚ್ ಶಿತ್ ಖಾತೆಲಿಂ ಮ್ಹಣ್ ಸಾಂಗೊಂಕ್ ಸಾಧ್ಯ್ ನಾ. ತ್ಯಾ ಖಾತಿರ್ ಉತಾರ್ ಪ್ರಾಯ್ ಆಪ್ಣಾಂವ್ಕ್, ಸಮಸ್ತ್ ಪರಿಹಾರ್ ಕರುಂಕ್, ತ್ಯಾ ಪ್ರಕಾರ್ ತಯಾರಾಯ್ ಕರಿಚೆ.

ಹರೈಕ್ಯಾಕ್ ತಾಂಚಿಂ ಭೊಗ್ಣಾಂ ಆಸ್ತಾತ್. ಭುರ್ಗ್ಯಾಂಕ್ ಶಿಕಯ್ನಾಯ್ ಮ್ಹಣ್, ತಾಂಚೊ ಫುಡಾರ್ ಭಾಂದಿಜಾಯ್, ನಾತ್ರಾಂಕ್ ಖೆಳಯ್ನಾಯ್, ಘರಾಂತ್ ಸುಖ್ ಸಂತೊಸ್ ಆಸಾಜಾಯ್ ಇತ್ಯಾದಿ ವ್ಹಡಿಲಾಂ ಭುರ್ಗ್ಯಾಂಚ್ಯಾ ಶಿಕ್ಯಾಕ್, ಫುಡಾರಾಕ್ ಮ್ಹಣ್ ಚೊಡ್ಲೆಲೆಂ

ಖರ್ಚಿತಾತ್. ಪ್ರಾಯ್ ಭರೊನ್ ಯೆತಾನಾ, ಕುಡಿಚೆಂ ತ್ರಾಣ್ ಉಣೆಂ ಜಾತಾನಾ, ಹಾತ್ ಖಾಲಿ ಜಾತಾನಾ ತಾಂಕಾಂ ಭುರ್ಗ್ಯಾಂನಿಚ್ ಪಳೆಜಾಯ್. ಎಕಾದಾವೆಳಾ ಭುರ್ಗ್ಯಾಂನಿ ‘ಮ್ಹಜೆಂ ಹಾಂವ್ ಪಳೆತಾಂ’ ಮ್ಹಣ್ ತಾಂಚಿಯಿತ್ಯಾಕ್ ರಾವ್ಣಾರ್ ವಾ ವಿದೇಶಾಕ್ ಗೆಲ್ಯಾರ್, ಚಡ್ ಪ್ರಾಯ್ ಜಾಲ್ಲ್ಯಾಂಕ್ ಆಶ್ರಮ್‌ಚ್ ಗತ್. ಪರಿಸ್ಥಿತಿಕ್ ಲಾಗೊನ್ ಆಶ್ರಮಾಂತ್ ದವರ್ಚೆಂ, ವಾ ಕುಟಮ್ ನಾತ್ಲೆಲ್ಯಾಂನಿ ಆಶ್ರಮ್ ಘೆಂವ್ಚೆ ಸ್ವಾಭಾವಿಕ್. ಪೂಣ್ ಗಾಂವಾಂತ್ ಆಸೊನ್, ಭುರ್ಗಿಂ ಆಸ್ಲೆಲ್ಯಾಂನಿ ಸ್ವಾರ್ಥಾಕ್ ಲಾಗೊನ್ ವ್ಹಡಿಲಾಂಕ್ ಸಾಂಡ್ಲೆಂ, ಆಶ್ರಮಾಂತ್ ದವರ್ಚೆಂ ಕಿತ್ಲೆಂ ಸಾರ್ಕೆಂ? ತ್ಯಾಚ್ ಖಾತಿರ್ ಕೊಣ್ಯಾ ‘ಧಾ ಜಣಾಂಚಿ ಆವಯ್ ವಾಟೆರ್ ಪೊಡೊನ್ ಮೆಲ್ಲಿ’ ಮ್ಹಳ್ಳೆ ಗಾದ್ ಘಡ್ಲ್ಯಾ.

ಅಂಕ್ಯಾಚೆಂ ಲೇಖನ್
ಹನಿ ಸೊಜ್, ಕಾಟಪಳ್ಳೆ

ಥೊಡ್ಯಾ ಸಂದರ್ಭಾಂನಿ ಭುರ್ಗಿಂಚ್ ಆಸ್ತಿ ಖಾತಿರ್ ಆವಯ್ ಬಾಪಾಯ್ಕಿ ಗುಪ್ತಿಂ ದಸ್ಕತ್ ಘೆವ್ನ್, ಉಪ್ರಾಂತ್ ಘರಾ ಥಾವ್ನ್ ಭಾಯ್ರ್ ಘಾಲ್ಚೆಂ, ತಾಂಕಾಂ ಕಳಾನಾತ್ಲೆಬರಿಂ ಘರ್ ಜಾಗೊ ವಿಕ್ಲೆಂ ಆಮ್ಚ್ಯಾ ಸಮಾಜೆಂತ್ ಆಸಾ. ಆಶ್ರಮಾಂತ್ ದವರ್ನ್ “ಥೊಡ್ಯಾ ದಿಸಾಂಕ್ ಹಾಂಗಾ ರಾವಾ, ಘರ್ ಭಾಂದುನ್ ಜಾಲ್ಲ್ಯಾ ಮಾಗಿರ್ ತುಮ್ಕಾಂ ಆಪವ್ನ್ ವ್ಹರ್ತಾಂ” ಮ್ಹಣ್ ಮೊಸ್ ಕೆಲ್ಲೆಂ ಆಸಾ. ವ್ಹಡಿಲಾಂಚೆಂ ದೂಖ್ ಖಾಂಚೆಂ, ಬರೆಂ ನ್ಹಯ್ ಮ್ಹಳ್ಳೆಂ ತೆದಾಳಾ ತಾಂಕಾಂ ಕಳಾನಾ. ಆಪ್ಣಾಕ್ಯೆ ತ್ಯೆ ಪ್ರಾಯೆರ್ ತಿಚ್ ಗತ್ ಯೆತಾನಾ ಮ್ಹಲ್ಲ್ಯಾಂಚೊ ಉಡಾಸ್ ಯೆತಾ. “ಪಿಕಿ ಖೊಲಿ ರ್ಹುಡ್ತಾನಾ ತರ್ನಿ ಖೊಲಿ ಹಾಸ್ತಾಲಿ” ಮ್ಹಳ್ಳೆ ಬರಿಂ.

ಉತಾರ್ ಪ್ರಾಯೆರ್ ಸುಡ್ನಡಿ ಅಸ್ಲೆಲ್ಯಾಂಕ್ ಚಡಿತ್ ತ್ರಾಣ್ ಆಸಾನಾ. ಭಲಾಯ್ಕಿ ಭಿಗ್ಡೊನ್ ಮಾಂದ್ರೆರ್ ಆಸ್ಲೆಲ್ಯಾಂಕ್ ಕೊಡ್ಪು ಅನುಭವ್ ಜಾತಾ.

ಹ್ಯಾ ವೆಳಾ ಥೊಡಿಂ ಪ್ರಾಯೆಸ್ತಾಂ ತಾಂಕಾಂ ನಾ ತರೀ ಅಪ್ಲೆ ಸಾಂಗ್ಲೆಂಚ್ ಜಾಯ್ತಾಯ್ ಮ್ಹಣ್ ಹರ್ ಕರ್ಚೆಂ ಆಸ್ತಾ. ಪ್ರಾಯ್ ಜಾಲ್ಲೆಬರಿಂ ಥೊಡ್ಯಾಂಚೆಂ ನಡ್ತೆಂ ಭುರ್ಗ್ಯಾಂಬರಿಂ ಜಾತಾ. ಹ್ಯಾ ವೆಳಾರ್ ಮೊಗಾನ್ ತಾಂಕಾಂ ಪಳೆಂವ್ಪಿಂ ನಾಂತ್ ತರ್ ಮಾನಸಿಕ್ ಆಫಾತ್ ಜಾವ್ನ್ ತಾಂಕಾಂ ಯೆಮ್ಕೊಂಡಾಚೊ ಅನುಭವ್ ಜಾತಾ. ಜಿಣ್ಯೆಚ್ಯಾ ನಿಮಾಣ್ಯಾ ಹಂತಾರ್ ವೊಳ್ಚೆಂ ಮ್ಹಳ್ಯಾರ್ ಕೆಲ್ಲ್ಯಾ ಪಾತ್ಕಾಂಚಿ ಶಿಕ್ಷಾ ಹಾಂಗಾಚ್ ಭೊಗ್ಡೆಂ ಮ್ಹಣ್ಣೆಯಿ ಆಸಾ. ಜಿಣ್ಯೆಂತ್ಲಿಂ ಪಾತ್ಕಾಂ ಒಳೊನ್ ಭೊಗ್ಡಾಣೆ ಮಾಗುಂಕ್ ದೆವಾನ್ ಅಪ್ಕಾಸ್ ಕೆಲಾ ಮ್ಹಣ್ಣೆತ್ ಎಕಾದಾವೆಳಾ ಪ್ರಾಯ್ತಾಂ ಅಂಗವಿಕಲ್ ಜಾಲ್ಯಾರ್, ದೊಳೆ ದಿಸಾನಾಂತ್, ಕಾನ್ ಆಯ್ಕಾನಾಂತ್ ಜಾಲ್ಯಾರ್, ಘರಾಂತ್ಲಿಂ ಸಾರ್ಕಿಂ ನಾತ್ಲ್ಯಾರ್ ಕಶೆಂ ಮ್ಹಣ್ ವಿವರುಂಕ್ ಅಸಾಧ್ಯ್. ತಾಂಚೆಂಚ್ ಭುರ್ಗಿಂ ತಾಂಕಾಂ ಕಾಂಠಾಳ್ತಾತ್ ಹ್ಯಾ ವೆಳಾರ್ ಪ್ರಾಯ್ತಾಂಚ್ ಆಶ್ರಮಾಕ್ ವೆಚಿ ಆಶಾ ಪರ್ಗಟ್ತಾತ್. ಥೊಡಿಂ ಘರ್ ಮೆಳೆಂ ಜಾತಾ ಮ್ಹಣ್ ಮ್ಹಾತಾರ್ಯಾಂಕ್ ಆಶ್ರಮಾಂತ್ ದವರ್ತಾತ್. ಪೂಣ್ ಘರಾಂನಿ ಸುಣ್ಯಾಂಕ್ ಪೊಸುನ್ ತಾಂಚೆಂ ಮೆಳೆಂ ಕಾಡುಂಕ್ ಉಬ್ಲನಾಂತ್.

ಘರಾ ಆಯಿಲ್ಲೊ ಸುನೊ ಬರ್ಯಾ ಸಮ್ಜಾಣೆಚ್ಯೊ, ಬರ್ಯಾ ಗುಣಾಂಚ್ಯೊ ಜಾಲ್ಯಾರ್ ಘೊವಾ ಸಂಗಿಂ ಮಾನ್ ಮರ್ಯಾದ್ ದೀವ್ನ್ ಭುರ್ಗ್ಯಾಂಕೀ ಸ್ಥಿಮಿತಾರ್ ದವರ್ನ್ ಚಾಕ್ರಿ ಕರ್ನ್ ಸುದಾರ್ಸಿತಾತ್. ಕಿತ್ಯಾಕ್ ತಾಂಕಾಂಯಿ ಅವಯ್ ಬಾಪಯ್ ಆಸಾತ್ ಆನಿ ತಾಂಕಾಂಯಿ ಆಯಿಲ್ಲ್ಯಾನಿಂಚ್ ಪಳೆಜಾಯ್. ಹಾಸ್ಯಾಸ್ಪದ್ ಕಿತೆಂಗೀ ಮ್ಹಳ್ಯಾರ್ ಥೊಡಿಂ ಅವಯ್ ಬಾಪಾಯ್ ಆಶ್ರಮಾಂತ್ ದವರ್ತಾತ್ ಪುಣ್ ಮಾಂಯ್ ಮಾಂವಾಂಕ್ ಘರಾ ಹಾಡ್ತಾತ್, ಪೊಸ್ತಾತ್ ಬಾಯ್ಲೆಚೊ ಘರಾಂತ್ ಪ್ರಭಾವ್ ಆಸ್ಲಾರ್, ಘರ್ಚ್ಯಾ ಆಡಳ್ತಾಚೊ ರಿಮೋಟ್ ಕಂಟ್ರೋಲ್ ಬಾಯ್ಲೆಲಾಗಿಂ ಆಸ್ಲಾರ್, ಬಾಯ್ಲ್ ಮಾಜರ್, ಘೊವ್ ಉಂದಿರ್ ಜಾಲ್ಯಾರ್ ಹಿ ಅವಸ್ಥಾ ಉಬ್ಲತಾ.

ಆಧುನೀಕರಣ್, ವಿಜ್ಞಾನೀಕರಣ್, ವಿದೇಶೀಕರಣ್ ಇತ್ಯಾದಿ ಕಾರಣಾಂನಿ ಮನ್ಶಾಕುಳ್ ಸುಖಾಕ್ ಲಬ್ಲಾಲಾಂ. ಆಜ್ ಆಮಿ ವಿದೇಶ್ ಸಂಸ್ಕೃತೆಕ್ ವೆಂಗ್ತಾವ್. ಪಾಶ್ಚಾತ್ಯ್

ದೆಶಾಂನಿ ಕುಟ್ಮಾ ಜಿವಿತ್ ವಾ ಕುಟ್ಮಾ ಮೌಲ್ಯಾಂ ಮ್ಹಳ್ಯೆಂ ನಾಂತ್. ಭುರ್ಗಿಂ ಅಟ್ರಾ ವರ್ಸಾಂ ಭರ್ತಚ್ ಪಾಕಾಟೆ ಫುಲವ್ನ್ ಉಬ್ತಾತ್. ವ್ಹಡಿಲಾಂ ಪಯ್ಲೆಂಚ್ ವ್ಯದ್ವಾಶ್ರಮಾಂಚಿ ವ್ಯವಸ್ಥಾ ಕರುಂಕ್ ಪಾವ್ತಾತ್. ಮುಕಾರ್ ಹಾಂಗಾಸರ್ ಅಶೆಂ ಘಡಾನಾಯೆ ಮ್ಹಳ್ಯೆಂ ಕಾಂಯ್ ನಾ. ತ್ಯಾ ಖಾತಿರ್ ಆತಾಂಚ್ ಪಯ್ಲ್ಯಾ ಪಾವ್ಕಾಕ್ ಆಳ್ವಿ ಉದೆಂವ್ಚ್ಯಾ ಬರಿಂ ಆಶ್ರಮಾಂ ಉದೆಲ್ಯಾಂತ್.



ಪ್ರಾಯ್ತಾಂ ಘರಾಕ್ ಅಲಂಕಾರ್, ಗೌರವ್ ಜಾವ್ಪಾಸಾತ್. ಜಾಣ್ವಾಯೆಚೆಂ ಭಂಡಾರ್ ತಾಂಚೆಲಾಗಿಂ ಆಸ್ತಾ. ನಾತ್ರಾಂಕ್ ವೋಗ್ ಮಯ್ಕಾಸ್, ಮಾರ್ಗದರ್ಶನ್ ತಾಂಚೆ ಥಾವ್ನ್ ಲಾಬ್ತಾ. ತಾಂಚೆ ಥಾವ್ನ್ ಜಾಯ್ತ್ಯಾ ಸಮಸ್ಯಾಂಕ್ ಪರಿಹಾರ್ ಮೆಳ್ತಾ, ಸಲಹಾಸೂಚನಾಂ ದಿತಾತ್. ವ್ಹಡಿಲಾಂನಿ ಭಾಂದ್ಲೆಲ್ಯಾ ಥೊಡ್ಯಾ ಘರಾಂನಿ ಭುರ್ಗಿಂ ಆಸ್ತಾತ್ ತರ್, ವ್ಹಡಿಲಾಂ ಆಶ್ರಮಾಂತ್. ತೆಂ ಕುಟಮ್ ಸಂಪೂರ್ಣ್ ಜಾಯ್ತ್ಯಾ ಅಶೆಂ ಜಾಂವ್ಕ್ ಚಡಾವತ್ ಕಾಜಾರ್ ಜಾವ್ನ್ ಆಯಿಲ್ಲಿಂ ಕಾರಣ್ ಜಾವ್ಪಾಸಾತ್. ಸಾಸುಮಾಂಯ್ಚಿ/ ಮಾಂವಾಂಚಿ ಆಸ್ತ್ ದುಡು ಜಾಯ್, ತಾಂಚೊ ಪೂತ್ (ಘೊವ್) ಜಾಯ್, ಪೂಣ್ ತಿಂ ನಾಕಾತ್. ಸರ್ಕಾರಾನ್ ಪ್ರಾಯ್ತಾಂಚ್ಯಾ ಬರ್ಯಾಕ್ ಜಾಯ್ಚೊ ಸುವಿದಾಯೊ ಆಸಾ ಕೆಲ್ಯಾತ್. ಸಾಟ್

ವಿಸಮೆಸ್

ಮ್ಹಜ್ಯಾ ಮಿತ್ರಾಕ್ ತುಜೆಂ ಕಾಳಿಕ್ ಶಾಂತೆಚೆಂ ವೋಡ್. ತುಜಿ ಇಷ್ಟಗತ್ ಮ್ಹಾಕಾ ತ್ಯಾ ವೊಡ್ತಾಂತ್ಲೊ ಗುಲೊಬ್. ತೊ ಗುಲೊಬ್ ಬಾವಾನಾಸೆಂ ಸದಾಂಯ್ ಎಸೆಮೆಸ್ ಕರ್ನ್ ಉದಕ್ ಘಾಲ್.

ಸೆವಕ್ ಮೆಜೆ ಸರ್ವಿಕ್

ಹಾಸೊನ್ ಜಿಂಪಿ

ದಾಕ್ಟರ್:
ಹೆಂ ಟೊನಿಕ್ ಸಕಾಳಿ ತೀನ್ ಕುಲೆರಾಂ, ದೊನ್ವಾರಾಂ ತೀನ್ ಕುಲೆರಾಂ, ಸಾಂಚೆರ್ ತೀನ್ ಕುಲೆರಾಂ, ತೀನ್ ದೀಸ್ ಕಾಣ್ಣೆ.
ಜಾಕು:
ತುಂವ್ಚೆಂ ಟೊನಿಕ್ ತುಮಿಂಚ್ ಘೆಯಾ, ಘರಾ ತಿತ್ಲಿಂ ಕುಲೆರಾಂ ನಾಂತ್.

ಸೆವಕ್ ಹಾಸೊ

ಸಿದಕ್
ಜುಲಾಯ್ 2010

ವಿಕ್ರಮ್

ಜಿಣಿಯೆಚ್ಯಾ
ಖಂಚಾಯಿ ವಿಶಿಷ್ಟ್
ಘಡ್ಯರ್ ತುಕಾ
ನಿರ್ಣಯ್ ಕರುಂಕ್
ಆಸಾ ತರ್ ತುಜ್ಯಾ
ಕಾಳ್ಜಾಚೆಂ ಚಿಂತಪ್
ಆಯ್ಕ್ ಕಿತ್ಯಾಕ್
ತೆಂ Left ಕುಶಿನ್
ಆಸಾ ತರಿ
ಕಾಳ್ಜಾಚೊ ತಾಳೊ
ಆಯ್ಕೊನ್ ಕೆಲ್ಲ್ಯೊ
ನಿರ್ಣಯ್ Right
ಆಸ್ತೊಲೊ ತೆಂ
ಖುಚಿತ್.

ಸೆವಕ್ ಮೆಸೆಜ್ ಸರ್ವಿಸ್

ಹಾಸೊನ್ ಜಿಯೆ

ಸರ್ದಾರಾನ್ ಆಪ್ಲಿ
ಬಾಯ್ಲ್ ಸರ್ತ್ಚಿ
ನಾಂವ್ ಅಶೆಂ
ಬದ್ಲಿಲೆಂ-
ಸರ್ದಾರ್ B.A
(Bachelor
Again),
ಎಕಾ ವರಾ
ಉಪ್ರಾಂತ್ ಕಾಜಾರ್
ಜಾವ್ನ್ ಪರತ್ ಅಶೆಂ
ಬದ್ಲಿಲೆಂ-
ಸರ್ದಾರ್ M.A
(Married
Again).

ಸೆವಕ್ ಹಾಸೊ



ಜುಲಾಯ್ 2010

ವರ್ಸಾಂ ವಯ್ಲಾಂಕ್ 'ಮಾಲ್ಟಾಡೆ ನಾಗರಿಕ್' ಮ್ಹಳ್ಳ್ಯಾ ದೈಯಾನ್, ಬಸ್ಸಾರ್ ವಿಶೇಸ್ ಬಸ್ಸಾ, ಆಸ್ಪತ್ರ್ಯಾನ್ ರಿಯಾಯಿತ್, ವೃದ್ಧಾಪ್ಯಾ ವೇತನ್ ಮ್ಹಣ್ ಫಾವೊತೊ ಗೌರವ್ ದಿತಾ. ಸರ್ಕಾರಾನ್ ದಿಂವ್ಪಿ ಸಸಾಯ್ ತಾಂಕಾಂ ಲಾಭ್ಚೆ ಬರಿ ಆಮಿ ಪ್ರಯತ್ನ್ ಕರಿಚಾಯ್.


ಚಾಯ್ತ್ಯಾ ಫಿರ್ಗಜಾಂನಿ ವ್ಹಡಿಲಾಂಕ್ ಮಾನ್ ದೀವ್ನ್ ಸನ್ಮಾನ್ ದಿತಾತ್. ಭುರ್ಗ್ಯಾಂನಿ ನಿಮಾಣ್ಯಾ ವೆಳಾರ್ ತಾಂಚಿ ಸೆವಾಚಾಕ್ರಿ ಕರ್ನ್ ವ್ಹಡಿಲಾಂಚೆಂ ಬೆಸಾಂವ್, ಸಮ್ಜೊಣಿ ಕಾಕ್ರುತ್ ಜೋಡ್ನ್ ಘೆವ್ನ್ ಆನಿ ಹಿ ದೆವಾಚಿ ಖುಶಿ. ಸಿರಾಖಾಚ್ಯಾ ಗ್ರಂಥಾಂತ್ (ಸಿರಾಖ್, 3:1-16) ಹ್ಯಾ ವಿಶಿಂ ಸಂಪುರ್ಣ್ ವಿವರ್

ದಿಲಾ. ತ್ಯಾ ಪ್ರಕಾರ್, ನಿರ್ಗಮನ್= 2:12, ದ್ವಿತೀನಿಯಮಾ= 27:16, ಮಾತೆವ್=15:4, ಮಾರ್ಕ್= 10:19, ಲೂಕ್= 18:20, ಆನಿ ಎಫೆಜ್=ಅಧ್ಯಾಯ್ 6, ವೋಳ್ ಏಕ್ ಆನಿ ದೋನ್ ಸಾಂಗ್ತಾ- "ಭುರ್ಗ್ಯಾಂನೊ ತುಮ್ಮಾ ಆವಯ್ ಬಾಪಾಯ್ಕ್ ಖಾಲ್ ಜಾವ್ನ್ ಚಲಾ. ಹೆಂ ತುಮ್ಮೆಂ ಕರ್ತವ್ಯ್.

"ತುಜ್ಯಾ ಆವಯ್ ಬಾಪಾಯ್ಕ್ ಮಾನ್ ದೀ" ಹೊ ಉಪಾದೆಸ್ ಭಾಸಾವ್ಣಿ ದೀಂವ್ಕ್ ಪಯ್ಲೊ. ತಿ ಭಾಸಾವ್ಣಿ ಅಶಿ ಆಸಾ. "ಹಾಚಿ ವರ್ವಿಂ ತುಕಾ ಬರೆಪಣ್ ಲಾಭ್ತೆಲೆಂ ಆನಿ ಹ್ಯಾ ಸಂಸಾರಾಂತ್ ಲಾಂಬ್ ಆವ್ಕ್ ತುಕಾ ಮೆಳ್ತೆಲೆಂ." ಆನಿ ತಶೆಂಚ್ ಜಾಂವ್. |S|

ಉತಾರ್ ಪ್ರಾಯೆಚೆಂ ಯೆಣೆಂ ದೆವಾನ್ ದಿಂವ್ಚೆಂ ಉತ್ತೀಮ್ ದೆಣೆಂ.

ಮನ್ಶಾಚ್ಯಾ ಜಿವಿತಾಂತ್ ಉತಾರ್ ಪ್ರಾಯ್ ಯೆಂವ್ಚಿ ಏಕ್ ಕಡ್ಡಾಯೆಚಿ ಸ್ಥಿತಿ. ಉತಾರ್ ಪ್ರಾಯ್ ದೆವಾನ್ ದಿಂವ್ಚೆಂ ದೆಣೆಂ. ಉತಾರ್ ಪ್ರಾಯ್ ಅನುಭವಾಚೆಂ ಭಂಡಾರ್. ಉತಾರ್ ಪ್ರಾಯ್ ಮನ್ಶಾಚಿ ಜಿಣ್ಯೆಂತ್ ಜಾಂವ್ಚ್ಯಾ ಬದ್ಲಾವಣೆಚಿ-ಸುರ್ವಾತ್. ಉತಾರ್ ಪ್ರಾಯ್ ಸಾಸ್ಣಿಕ್ ಜಿವಿತಾಚ್ಯಾ ಪಯ್ಲಾಕ್ ಭಾಯ್ ಸರ್ರಾನಾ ತಯಾರಾಯ್ ಕರುಂಕ್ ಮೆಳ್ಚಿ ಅಮೂಲ್ಯ್ ಘಡಿ. ಸಾಂಗಾತಾಚ್ ಉತಾರ್ ಪ್ರಾಯ್ ಮ್ಹಣ್ತಾನಾ ಅಭದ್ರತಿ, ಎಕ್ಸುರ್ಪಣ್, ನಿರಾಶಾ, ಅಸಹಾಯ್, ಪಿಡಾ-ಶಿಡಾ, ಹರೈಕಾ ಸಂಗ್ತಿಂಕ್ ಹೆರಾಂಚೆರ್ ಹೊಂದ್ಲೊನ್ ಜಿಯೆಚಾಯ್ ಪಡ್ತಾ ಮ್ಹಳ್ಳೆಂ ನಿರಾಶೆಚೆಂ-ಬೆಜಾರಾಯೆಚೆಂ ಭೊಗಾಪ್ಪಾಯ್ ಪ್ರಾಯೆಸ್ತಾಂ ಥಂಯ್ ಧೊಸ್ಲೆಂ ಆಸಾ. ಪೂಣ್ ಕೊಣೆಂಚ್ ಉತಾರ್ ಪ್ರಾಯೆಚಾಂನಿ ಹ್ಯಾ ವಿಶ್ಯಾಂತ್ ಖಿಂತ್ ಕರ್ಚಿ ಗರ್ಜ್ನಾ. ಕಿತ್ಯಾಕ್ ಹಿ ಎಕ್ಲ್ಯಾ ದೊಗಾಂಕ್ ಯೆಂವ್ಪಿ ಸ್ಥಿತಿ ನ್ಹಯ್. ಹ್ಯಾ ಸಂಸಾರಾಂತ್ ಜಲ್ಮಾಲ್ಲ್ಯಾ ಹರೈಕ್ಲ್ಯಾಕ್ ಹೆಂ ಸ್ವೀಕಾರ್ ಕರುಂಕ್ ಆಸಾಚ್. ಪೂಣ್ ಹೆರಾಂಚೆರ್ ಆಮಿ ಹೊಂದ್ಲೊನ್ ರಾವಾನಾಶೆಂ, ಹೆರಾಂಕ್ ಆಮಿ ವೊಚೆಂ ಜಾಯ್ತಾಶೆಂ ಆಮ್ಚಿ ಉತಾರ್ ಪ್ರಾಯ್ ಆಮಿ ಕಶಿ ಜಿಯೆವ್ಪತ್



ಮ್ಹಳ್ಳೆಂ ಆಮಿ ಜಾಣಾ ಜಾಂವ್ಚೆಂ ಗರ್ಜ್. ಆಮ್ಚ್ಯಾ ಮಧ್ಯಮ್ ಪ್ರಾಯೆರ್ ಥಾವ್ನ್ಚಿ ಆಮಿ ಮಾನಸಿಕ್ ರಿತಿರ್ ಆಮ್ಚಿ ಉತಾರ್ ಪ್ರಾಯೆಚಿ ಸ್ಥಿತಿ ಸ್ವೀಕಾರ್ ಕರುಂಕ್ ತಯಾರ್ ಕರಿಚಾಯ್. 'ತ್ಯಾ ವೆಳಾರ್ ನ್ಹಯ್ಗಿ ಕಶೆಂಯ್ ಜಾತೆಲೆಂ ಆಸ್ತಾ -ಬದಿಕ್ ಆಸಾ. ದುಡು ಭಾಂಗಾರ್ ಆಸಾ. ಭಲಾಯ್ಕಿ ಆಸಾ. ಭುರ್ಗಿಂ - ಬಾಳಾಂ ಆಸಾತ್' ಮ್ಹಣ್ ಅಸಡ್ಡೆಪಣ್ ವ ನಿರ್ಲಕ್ಷ್ಯ ದಾಕಯ್ಲಾರ್ ಉತಾರ್ ಪ್ರಾಯೆಚೆರ್ ಸಬಾರ್ ಕಷ್ಟಾಂ- ನಷ್ಟಾಂಕ್ ಒಳಗ್ ಜಾಯ್ನೆ ಪಡ್ತೆಲೆಂ. ಪ್ರಾಯ್ ಜಾತಾನಾ, ಕಾತಿಚೆರ್ ಮಿರಿಯೊ ಪಡ್ತೆಲ್ಯೊ. ಕುಡಿಂತ್ಲೆಂ ತ್ರಾಣ್ ಉಣೆಂ ಜಾತೆಲೆಂ. ಥರಾವಳ್ ಪಿಡಾ, ಬಿ.ಪಿ, ಶುಗರ್, ಹಾತಾ-ಪಾಂಯಾಂಚ್ಯೊ ಗಾಂಟಿ ದೂಕ್, ದೊಳ್ಕಾಂಚಿ ದೀಷ್ಟ್ ಉಣಿ ಜಾತೆಲಿ. ಕಾನ್ ಆಯ್ಕೊಂಚಿ ಉಣೆಂ ಜಾತೆಲೆ, ಜಿರ್ವಣ್ ಸಾರ್ಕಿ ಜಾಂವ್ಪಿ ನಾ.